

ಸೆಕ್ಯೂರ್ಡ್/ಅನ್‌ಸೆಕ್ಯೂರ್ಡ್ ಲೋನ್

ಕ್ಯಾಪಿಟಲ್ ಇಂಡಿಯಾ ಲೋನ್ಸ್ ಲಿಮಿಟೆಡ್
ಬಹಳ ಮುಖ್ಯವಾದ ನಿಯಮಗಳು ಮತ್ತು ಷರತ್ತುಗಳು

ಲ್ಯಾನ್ / ಡೀಲ್ ಸಂಖ್ಯೆ: _____

ಸಾಲಪಡೆದವರ ಹೆಸರು : _____

1	ಸಾಲದ ಮೊತ್ತ (ಅನುಮೋದಿತ ಮೊತ್ತ)	ರೂ	ಪ್ರೊಫೈಲ್, ಆದಾಯ ಕ್ರೆಡಿಟ್ ಮೌಲ್ಯಮಾಪನ ಮತ್ತು ಭದ್ರತೆಯ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ
2	ಉತ್ಪನ್ನದ ಹೆಸರು		
3	ಸಾಲದ ಉದ್ದೇಶ		
5	ಉಲ್ಲೇಖ ದರ (CHRR*)	%	
6	+/- CHRR ಮೇಲೆ ಸ್ಟ್ರೈಡ್	%	
4	ಅನ್ವಯಿಸುವ ಬಡ್ಡಿ ದರ	%	ಚಾಲ್ತಿಯಲ್ಲಿರುವ ದರ - ಫ್ಲೋಟಿಂಗ್ ☐ ಸ್ಥಿರ ☐
7	ಸಾಲದ ಅವಧಿ	ತಿಂಗಳುಗಳು	

ಗಮನಿಸಿ - *CHRR ಎಂಬುದು ಕ್ಯಾಪಿಟಲ್ ಇಂಡಿಯಾ ಹೋಮ್ ಲೋನ್ ರೆಫರೆನ್ಸ್ ದರವಾಗಿದೆ

ಕ್ಯಾಪಿಟಲ್ ಇಂಡಿಯಾ ಹೋಮ್ ಲೋನ್ಸ್ (ಸಿಐಹೆಚ್‌ಎಲ್) ಹಾಗೂ ಸಾಲ ಪಡೆದುಕೊಂಡವರ ನಡುವೆ ಒಪ್ಪಿಕೊಳ್ಳಲಾಗುವ ಅತಿ ಮುಖ್ಯವಾದ ನಿಯಮಗಳು ಮತ್ತು ಷರತ್ತುಗಳನ್ನು ಈ ಕೆಳಗೆ ನೀಡಲಾಗಿದೆ.

ಸಾಲಗಳಿಗೆ ಭದ್ರತೆ / ಮೇಲಾಧಾರ.

ಆಸ್ತಿ ವಿವರಣೆ	
ಖಾತರಿ. ಖಾತರಿದಾರರ ಹೆಸರು (ಏನಾದರೂ ಇದ್ದಲ್ಲಿ)	
ಇತರ ಭದ್ರತಾ ಆಸ್ತಿಗಳು (ಯಾವುದಾದರೂ ಇದ್ದರೆ)	

ಅರ್ಜಿದಾರ(ರ) ಹೆಸರು : _____

ಖಾತರಿದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

ವಿಮಾ ವಿವರಗಳು: (ಹೌದು ಅಥವಾ ಇಲ್ಲ)

ಆಸ್ತಿಯ ವಿವರ (ಅನ್ವಯಿಸಿದರೆ)	
ಸಾಲಗಾರರ (ರು) ವಿವರ (ಅನ್ವಯಿಸಿದರೆ)	

ಸಾಲದ ಮರುಪಾವತಿ

ಮಾಸಿಕ ಕಂತು ಮೊತ್ತ	ರೂ.
ಕಂತು ವಿಧ	ಮಾಸಿಕ
ಮರುಪಾವತಿ ವಿಧಾನ	
ಕಂತುಗಳ ಸಂಖ್ಯೆ	
ROI/EMI ನಲ್ಲಿನ ಬದಲಾವಣೆಗಳ ಮುಂಗಡ ಸೂಚನೆಗಾಗಿ ಕಾರ್ಯವಿಧಾನ	ಕ್ಯಾಪಿಟಲ್ ಇಂಡಿಯಾ ಹೋಮ್ ಲೋನ್ಸ್ ವೆಬ್‌ಸೈಟ್‌ನಲ್ಲಿ ಎಸ್‌ಎಂಎಸ್, ಇಮೇಲ್, ಪತ್ರ ಮತ್ತು ಅಪ್‌ಡೇಶನ್ ಮೂಲಕ ಇದನ್ನು ತಿಳಿಸಲಾಗುತ್ತದೆ

ಸಾಲದ ವಿವರಗಳು:

ಸಾಲದ ಮೊತ್ತ, ಬಡ್ಡಿ ದರ (ROI), ROI ಪ್ರಕಾರ, ಸಾಲದ ಅವಧಿ, ಭದ್ರತೆ (ಅನ್ವಯವಾಗುವಂತೆ) ಮತ್ತು ಮರುಪಾವತಿ ನಿಯಮಗಳು, ಈ ಎಲ್ಲಾ ವಿವರಗಳು ಮಂಜೂರಾತಿ ಪತ್ರ ಮತ್ತು ಸಾಲ ಒಪ್ಪಂದದ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ ಇರುತ್ತವೆ.

ಮರುಹೊಂದಿಸುವ ದಿನಾಂಕವು CIHL ಉಲ್ಲೇಖ/ಬೆಂಚ್‌ಮಾರ್ಕ್ ದರ(ಗಳು) ಬದಲಾಗಿರುವ ಮುಂದಿನ ತಿಂಗಳ EMI ಬಾಕಿ ದಿನಾಂಕದ ಮುಂದಿನ ದಿನದಿಂದ ಜಾರಿಗೆ ಬರುತ್ತವೆ. CIHL ಬಡ್ಡಿದರಗಳು ಸಾಲದ ಸ್ವರೂಪ ಮತ್ತು ಉದ್ದೇಶವನ್ನು ಅವಲಂಬಿಸಿ CIHLನ ಬೆಂಚ್‌ಮಾರ್ಕ್ ದರ(ಗಳಿಗೆ) ಲಿಂಕ್ ಆಗಿರುತ್ತವೆ

ಶುಲ್ಕಗಳು ಮತ್ತು ದಂಡಗಳು - (ಜಿಎಸ್‌ಟಿ ಹೊರತುಪಡಿಸಿ / ಅನ್ವಯವಾಗುವ ತೆರಿಗೆಗಳು)

ಕ್ರ.ಸಂ.	ವಿಷಯ	ಶುಲ್ಕದ ಹೆಸರು/ಹಾಕಿರುವ ದಂಡ	ಪಾವತಿ ಮಾಡಬೇಕಾದುದು ಯಾವಾಗ	ನಿಯಮಿತ ಅಂತರ	ಅನ್ವಯವಾಗುವ ಶುಲ್ಕಗಳು
1	ಮೊರಟೋರಿಯಂ	ಮೊರಟೋರಿಯಂ	ಅನ್ವಯವಾದಲ್ಲಿ	ಒಮ್ಮೆ	ನೀತಿಯ ಪ್ರಕಾರ
2	PMAY ಸಹಾಯಧನ	PMAY ಸಹಾಯಧನ	ಅರ್ಹತೆ ಇದ್ದರೆ	ಒಮ್ಮೆ	ರೂ. 5000/- ವರೆಗೆ (ಮರುಪಾವತಿಸಲಾಗುವುದಿಲ್ಲ)
3	ಸುರಕ್ಷಿತ ಮತ್ತು ಅಸುರಕ್ಷಿತ ಸಾಲ	ಅರ್ಜಿ ಶುಲ್ಕ	ಅರ್ಜಿ ಸಮಯದಲ್ಲಿ	ಒಮ್ಮೆ	ರೂ. 5000/- ವರೆಗೆ (ಮರುಪಾವತಿಸಲಾಗುವುದಿಲ್ಲ)
4	ಸುರಕ್ಷಿತ ಮತ್ತು ಅಸುರಕ್ಷಿತ ಸಾಲ	ಅರ್ಜಿ ಶುಲ್ಕ	ವಿತರಣೆಯ ಮೊದಲು	ಒಮ್ಮೆ	ಸಾಲದ ಮೊತ್ತದ 4% ವರೆಗೆ (ಮರುಪಾವತಿಸಲಾಗುವುದಿಲ್ಲ)
5	ಸ್ಟ್ಯಾಟುಟರಿ ಚಾರ್ಜ್‌ಗಳು (ಸೆಕ್ಯೂರ್ಡ್ ಸಾಲ ತೆಗೆದುಕೊಂಡಲ್ಲಿ ಅನ್ವಯ)	CERSAI (ಓರಿಜಿನಲ್ ಫಿಲ್ಲಿಂಗ್ ಮತ್ತು ಮಾಡಿಫಿಕೇಶನ್)	ಸಾಲ ವಿತರಣೆಯ ಸಮಯದಲ್ಲಿ	ಒಮ್ಮೆ	5 ಲಕ್ಷದವರೆಗಿನ ಸಾಲದವರೆಗೆ (ಒಂದು ಫಿಲ್ಲಿಂಗ್ ಮಾಡಿಫಿಕೇಶನ್‌ಗೆ 50/-ರೂ.ಗಳು)
					5 ಲಕ್ಷ ರೂ.ಗಳಿಗಿಂತ ಮೇಲ್ಪಟ್ಟ ಸಾಲಕ್ಕೆ (ಒಂದು ಫಿಲ್ಲಿಂಗ್ ಮಾಡಿಫಿಕೇಶನ್‌ಗೆ)

ಅರ್ಜಿದಾರ(ರ) ಹೆಸರು : _____

ಖಾತೆದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

					100/-ರೂಗಳು)
6	ಸ್ಕಾಟಟುರಿ ಚಾರ್ಜ್ಸ್	ಸ್ಕಾಂಪ್ ಡ್ಯೂಟಿ ಚಾರ್ಜ್ಸ್	ವಿತರಣೆಯ ಸಮಯದಲ್ಲಿ	ಒಮ್ಮೆ	ಅವುಗಳಿರುವ ಸ್ಥಿತಿಗೆ ತಕ್ಕಂತೆ ಅನ್ವಯವಾಗುವುದು.
7	ಮಿತಿಮೀರಿದ ಶುಲ್ಕಗಳು / ತಡವಾಗಿ ಪಾವತಿ ಶುಲ್ಕಗಳು / ದಂಡ ಶುಲ್ಕಗಳು	ವಿಳಂಬ ಪಾವತಿ ಶುಲ್ಕಗಳು	ಸಂಚಯದ ಮೇಲೆ	ಮಾಸಿಕ	ನಿಗದಿತ ದಿನಾಂಕದಿಂದ ವಿಳಂಬವಾದ ದಿನಗಳಿಗೆ ವರ್ಷಕ್ಕೆ 24.00%
8	ದರ ಸ್ವಿಚ್ / ಪರಿವರ್ತನೆ ಶುಲ್ಕಗಳು (ನಿಶ್ಚಿತ ಬಡ್ಡಿದರಕ್ಕೆ ತೇಲುತ್ತವೆ ಅಥವಾ ಪ್ರತಿಯಾಗಿ)	ಪರಿವರ್ತನೆ ಶುಲ್ಕಗಳು	ಘಟನೆ	ಪರಿವರ್ತನೆಯ ಮೇಲೆ	ಅಸಲು ಬಾಕಿಯ (POS) ಮೇಲೆ 5% ವರೆಗೆ
9	NACH ಆದೇಶ ತಿರಸ್ಕಾರ/ ಚೆಕ್ ನಿರಾಕರಣೆ ಶುಲ್ಕಗಳು	ವಿವಿಧ ರಸೀದಿಗಳು	ಚೆಕ್/ಮ್ಯಾಂಡೇಟ್ ಅವಮಾನದ ಮೇಲೆ	ತಿರಸ್ಕಾರದ ಸಂಖ್ಯೆಯನ್ನು ಅಪಲಂಬಿಸಿರುತ್ತದೆ	ಪ್ರತಿ ಚೆಕ್ ಅವಮಾನ/ಆಟೋ ಡೆಬಿಟ್/NACH ಆದೇಶದ ನಿರಾಕರಣೆಗೆ ರೂ 500/-
10	ಸಾಲ ಒಪ್ಪಂದ ಮತ್ತು ದಾಖಲೆಗಳನ್ನು ಪಡೆಯಲು ಶುಲ್ಕ	ಇತರೇ ಸ್ವೀಕೃತಿಗಳು	ಈವೆಂಟ್	ಗ್ರಾಹಕರ ಕೋರಿಕೆಯ ಮೇರೆಗೆ ಮಾತ್ರ ಮಾಡಲಾಗುವುದು	ಒಂದು ಕೋರಿಕೆಗೆ ರೂ.2000/- ಮಾತ್ರ
11	(ECS /NACH ರಿಂದ PDC)ವರೆಗೆ ಸ್ವಾಪಿಂಗ್ ಶುಲ್ಕಗಳು	ಇತರೇ ಸ್ವೀಕೃತಿಗಳು	ಈವೆಂಟ್	ಪ್ರತಿ ಬೇಡಿಕೆಗೆ	ರೂ.1000/-
12	ಸಾಲ ರದ್ದತಿ ಶುಲ್ಕಗಳು	ರದ್ದತಿ ಶುಲ್ಕಗಳು	ಘಟನೆ	ಒಂದು ಬಾರಿ ಶುಲ್ಕ	ಪ್ರತಿ ಒಪ್ಪಂದಕ್ಕೆ ರೂ 10000/ (ಮರುಪಾವತಿಸಲಾಗುವುದಿಲ್ಲ)
13	ಕಲೆಕ್ಷನ್/ರಿಕವರಿ	ಶುಲ್ಕಗಳು	ಈವೆಂಟ್	-	ಅಕ್ಷಯಲ್ಸ್‌ನಲ್ಲಿ ಇರುವಂತೆ
14	ಕಾನೂನು ಶುಲ್ಕಗಳು	ಶುಲ್ಕಗಳು	ಈವೆಂಟ್	-	ಅಕ್ಷಯಲ್ಸ್‌ನಲ್ಲಿ ಇರುವಂತೆ
15	ಕಾನೂನು ಮತ್ತು ತಾಂತ್ರಿಕ ಶುಲ್ಕಗಳು	ಶುಲ್ಕಗಳು	ಮರು ಮಂಜೂರಾತಿ ಸಂದರ್ಭದಲ್ಲಿ	ಒಮ್ಮೆ	ರೂ.10000/- ವರೆಗೆ (ಮರುಪಾವತಿಸಲಾಗುವುದಿಲ್ಲ)
16	ದಾಖಲೆಗಳ ಪಟ್ಟಿಯನ್ನು ಒದಗಿಸುವುದು (LOD)	ವಿವಿಧ ರಸೀದಿಗಳು	ಘಟನೆ	ಗ್ರಾಹಕನಿಂದ ಬಂದ ವಿನಂತಿಗಾಗಿ ಮಾತ್ರ	ರೂ. 500/-
17	ಸ್ಟೇಟ್‌ಮೆಂಟ್ ಆಫ್	ಇತರೇ ಸ್ವೀಕೃತಿಗಳು	ಈವೆಂಟ್	ಪ್ರತಿಯೊಂದು	ರೂ 500/-

ಅರ್ಜಿದಾರ(ರ) ಹೆಸರು : _____

ಖಾತೆದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

	ಅಕೌಂಟ್			ವಿನಂತಿಗೆ	
18	ಫೋರ್ ಕ್ಲೋಶರ್ ಪತ್ರ	ಇತರೇ ಸ್ವೀಕೃತಿಗಳು	ಈವೆಂಟ್	ಪ್ರತಿಯೊಂದು ವಿನಂತಿಗೆ	ರೂ 500/-
19	ಮರು ಮಂಜೂರಾತಿ ಶುಲ್ಕಗಳು	ಇತರೇ ಸ್ವೀಕೃತಿಗಳು	ಈವೆಂಟ್	ಪ್ರತಿಯೊಂದು ವಿನಂತಿಗೆ	ರೂ 2500/-ರರ ವರೆಗೆ

ಪೂರ್ವ-ಪಾವತಿ ಮತ್ತು ಫೋರ್ ಕ್ಲೋಶರ್ ಚಾರ್ಜ್ (ಜೆಎಸ್‌ಟಿ ಹೊರತುಪಡಿಸಿ/ಎಲ್ಲಾ ಅನ್ವಯವಾಗುವ ತೆರಿಗೆಗಳು)

ದರ ವಿವರಣೆ	ಪಾರ್ಟಿ ಟು ದಿ ಅಗ್ರಿಮೆಂಟ್	ಫೋರ್ ಕ್ಲೋಶರ್ ಚಾರ್ಜ್		ಭಾಗಶಃ ಪೂರ್ವ ಪಾವತಿ
		ತಮ್ಮದೆ ಹಣದಿಂದ ಮುಕ್ತಾಯ ಮಾಡುವಿಕೆ	ಫಂಡ್ ಟ್ರಾನ್ಸಫರ್ ಮೂಲಕ ಮುಕ್ತಾಯ ಮಾಡುವಿಕೆ	ಸ್ವಂತ ಹಣದಿಂದ ಮುಕ್ತಾಯ ಮಾಡುವಿಕೆ
ಫ್ಲೋಟಿಂಗ್ ದರ ಯೋಜನೆಗಳು (ಗೃಹ ಸಾಲ)	ವ್ಯಕ್ತಿಗಳು / ವ್ಯಕ್ತಿಗಳಲ್ಲದವರು	ಯಾವುದೇ ಶುಲ್ಕಗಳಿಲ್ಲ		
ಫ್ಲೋಟಿಂಗ್ ದರ ಯೋಜನೆಗಳು (ಹೋಮ್ ಲೋನ್ ಅಲ್ಲದ)	ವ್ಯಕ್ತಿಗಳು / ವ್ಯಕ್ತಿಗಳಲ್ಲದವರು - ವ್ಯಾಪಾರಕ್ಕಾಗಿ ಅಂತಿಮ ಬಳಕೆಯೊಂದಿಗೆ	5%		
ಫ್ಲೋಟಿಂಗ್ ದರ ಯೋಜನೆಗಳು (ಹೋಮ್ ಲೋನ್ ಅಲ್ಲದ)	ವ್ಯಕ್ತಿಗಳು / ವ್ಯಕ್ತಿಗಳಲ್ಲದವರು - ವ್ಯಾಪಾರಕ್ಕಾಗಿ ಅಂತಿಮ ಬಳಕೆಯೊಂದಿಗೆ	ಯಾವುದೇ ಶುಲ್ಕಗಳಿಲ್ಲ		
ಸ್ಥಿರ ದರದ ಯೋಜನೆಗಳು (ಗೃಹ ಸಾಲ)	ವ್ಯಕ್ತಿಗಳು / ವ್ಯಕ್ತಿಗಳಲ್ಲದವರು	ಯಾವುದೇ ಶುಲ್ಕಗಳಿಲ್ಲ	5%	ಯಾವುದೇ ಶುಲ್ಕಗಳಿಲ್ಲ
ಸ್ಥಿರ ದರದ ಯೋಜನೆಗಳು (ಹೋಮ್ ಲೋನ್ ಅಲ್ಲದ)	ವ್ಯಕ್ತಿಗಳು / ವ್ಯಕ್ತಿಗಳಲ್ಲದವರು	5%		ಹಿಂದಿನ 12 ತಿಂಗಳುಗಳಲ್ಲಿ ಪಾವತಿಸಿದ 25% ಗಿಂತ ಹೆಚ್ಚು ಬಾಕಿಯಿರುವ ಅಸಲು ಪ್ರಿಪೇಯ್ಡ್ ಮೊತ್ತದ ಮೇಲೆ 5%
ಅರೆ-ನಿಶ್ಚಿತ ಸಾಲಗಳ ಸಂದರ್ಭದಲ್ಲಿ (ಆರಂಭದ ಅವಧಿಗೆ ಮಾತ್ರ ನಿಗದಿಪಡಿಸಲಾಗಿದೆ ಮತ್ತು ನಂತರ ಫ್ಲೋಟಿಂಗ್), ಫೋರ್‌ಕ್ಲೋಸರ್/ಭಾಗಶಃ ಪಾವತಿಯ ಮಾನದಂಡಗಳು ಆ ದಿನದ ಸಾಲಗಳ ಸ್ಥಿತಿಯ (ಸ್ಥಿರ/ಫ್ಲೋಟಿಂಗ್) ಪ್ರಕಾರ ಅನ್ವಯಿಸುತ್ತವೆ.				

ವ್ಯಾಪಾರ ಬಳಕೆಯ ವ್ಯಾಖ್ಯಾನ:

ಕೆಳಗಿನ ಸಾಲಗಳು ಮತ್ತು ಉದ್ದೇಶಗಳನ್ನು ವ್ಯಾಪಾರದ ಬಳಕೆ ಎಂದು ವರ್ಗೀಕರಿಸಬೇಕು ಮತ್ತು ಮೇಲಿನ GRID ಪ್ರಕಾರ ಪೂರ್ವ-ಮುಕ್ತಾಯ ಶುಲ್ಕಗಳನ್ನು ಅನ್ವಯಿಸಲಾಗುತ್ತದೆ:

1. ಲೀಸ್ ಬಾಡಿಗೆ ರಿಯಾಯಿತಿ ಸಾಲಗಳು (LRD)

ಅರ್ಜಿದಾರ(ರ) ಹೆಸರು : _____

ಖಾತೆದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

2. ಆಸ್ತಿಯ ವಿರುದ್ಧ ಸಾಲ, ಗೃಹ ಇಕ್ವಿಟಿ ವ್ಯಾಪಾರ ಉದ್ದೇಶಕ್ಕಾಗಿ ಪಡೆಯಲಾಗಿದ್ದರೆ, ವರ್ಕಿಂಗ್ ಕ್ಯಾಪಿಟಲ್ ಅಗತ್ಯತೆ, ವ್ಯಾಪಾರ ವಿಸ್ತರಣೆ, ಸಾಲ ಬಲವರ್ಧನೆ, ಯಾವುದೇ ವ್ಯಾಪಾರ ಸಾಲದ ಮರುಪಾವತಿ ಅಥವಾ ಹೋಮ್ ಇಕ್ವಿಟಿ ಅಥವಾ LAP ಸಾಲ (ಬ್ಯಾಲೆನ್ಸ್ ಟ್ರಾನ್ಸ್‌ಫರ್), ವ್ಯಾಪಾರದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅಥವಾ ವ್ಯವಹಾರಕ್ಕಾಗಿ ಯಾವುದೇ ರೀತಿಯ ನಿಧಿಯ ಬಳಕೆ.

3. ವಸತಿಯೇತರ ಆಸ್ತಿಯ ಖರೀದಿ (NRP ಸಾಲ)

4. ವ್ಯಾಪಾರ ಉದ್ದೇಶಕ್ಕಾಗಿ ಟಾಪ್-ಅಪ್ ಲೋನ್ ಅನ್ನು ಪಡೆಯಲಾಗಿದ್ದರೆ, ವರ್ಕಿಂಗ್ ಕ್ಯಾಪಿಟಲ್, ಸಾಲದ ಬಲವರ್ಧನೆ, ವ್ಯಾಪಾರ ಸಾಲದ ಮರುಪಾವತಿ, ವ್ಯಾಪಾರ ವಿಸ್ತರಣೆ, ಯಾವುದೇ ವ್ಯಾಪಾರ ಆಸ್ತಿಯ ಸ್ವಾಧೀನ ಅಥವಾ ಯಾವುದೇ ರೀತಿಯ ನಿಧಿಯ ಬಳಕೆ.

ವಿಮೆ: ಸಾಲದ ಮಂಜೂರಾತಿ ಸಮಯದಲ್ಲಿ CIHL ನಿಂದ ನಿಗದಿಪಡಿಸಿದಂತೆ ಸಾಲಗಾರ(ರು) ಭದ್ರತೆಯಾಗಿ ನೀಡಲಾದ ಆಸ್ತಿಗಳಿಗೆ ಮತ್ತು/ಅಥವಾ ಸಾಲಗಾರ(ರು) ಜೀವನಕ್ಕೆ ಸಾಕಷ್ಟು ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬೇಕಾಗಬಹುದು. ಸಾಲಗಾರ(ರು) ತಮ್ಮ ಆಯ್ಕೆಯ ವಿಮಾದಾರರಿಂದ ಅಂತಹ ವಿಮಾ ರಕ್ಷಣೆಯನ್ನು ಪಡೆಯಲು ಸ್ವತಂತ್ರರಿದ್ದಾರೆ. ಸಾಲಗಾರ(ರು) ವಿಮಾ ರಕ್ಷಣೆಯನ್ನು ಪಡೆಯಲು CIHL ಒದಗಿಸಿದ ಸೇವೆಗಳನ್ನು ಸಹ ಪಡೆಯಬಹುದು. ವಿಮೆಯು ಒಂದು ಮನವಿಯ ವಿಷಯವಾಗಿದೆ ಮತ್ತು ಆದ್ದರಿಂದ, CIHL ಮೂಲಕ ಈ ವಿಮಾ ಕವರ್‌ಗಳನ್ನು ಪಡೆಯುವುದು ಸಾಲಗಾರರಿಗೆ ಐಚ್ಛಿಕವಾಗಿರುತ್ತದೆ.

ಸಾಲ ವಿತರಣೆಯ ನಿಯಮಗಳು :

ಸಾಲದ (ಅಥವಾ ಅದರ ಯಾವುದೇ ಭಾಗ) ವಿತರಣೆಯನ್ನು ಮಾಡಲು CIHL ನ ಬಾಧ್ಯತೆಯು ಈ ಕೆಳಗಿನ ಷರತ್ತುಗಳನ್ನು ಪೂರೈಸುವುದರ ಮೇಲೆ ಆಧಾರಗೊಂಡಿದೆ:

- CIHL ನಿಂದ ನಿರ್ದಿಷ್ಟವಾಗಿ ಅನುಮತಿಸದ ಹೊರತು, ಆಸ್ತಿಗಳ ಖರೀದಿಗೆ ಅಂತಿಮ ಬಳಕೆಯು ಅಂತರ್ಗತವಾಗಿದ್ದರೆ, ಸಾಲಗಾರ(ರು) ಅಂತಹ ಆಸ್ತಿಗಳ ಖರೀದಿ / ನಿರ್ಮಾಣಕ್ಕಾಗಿ ತಮ್ಮ ಸ್ವಂತ ಕೊಡುಗೆಯನ್ನು ಸಂಪೂರ್ಣವಾಗಿ ಪಾವತಿಸಬೇಕು (ಅಂದರೆ, ಅಂತಹ ಆಸ್ತಿಗಳ ವೆಚ್ಚವು ಸಾಲಕ್ಕಿಂತ ಕಡಿಮೆ ಇರಬೇಕು).
- ಡೀಫಾಲ್ಟ್‌ನ ಯಾವುದೇ ಘಟನೆಯು (ಸಾಲ ಒಪ್ಪಂದದಲ್ಲಿ ನಿಗದಿಪಡಿಸಿದಂತೆ) ಸಂಭವಿಸಿಲ್ಲ ಮತ್ತು / ಅಥವಾ ಅಸ್ತಿತ್ವದಲ್ಲಿರುವುದಿಲ್ಲ.
- CIHL ಹಾಗೂ ಅದರ ಏಜೆಂಟ್‌ಗಳು, ಉದ್ಯೋಗಿಗಳು ಮತ್ತು / ಅಥವಾ ಅದರ ಅಂಗಸಂಸ್ಥೆಗಳು, ಸಾಲದ ವಿತರಣೆಯ ಮೊದಲು ಸಂಸ್ಕರಣಾ ಶುಲ್ಕಗಳು ಮತ್ತು ಎಲ್ಲಾ ಶುಲ್ಕಗಳು, ವೆಚ್ಚಗಳು, ಇತ್ಯಾದಿಗಳ ಪಾವತಿಗಳನ್ನು ಪಡೆದಿರಬೇಕು.
- ಎಲ್ಲಾ ಲೋನ್ ಡಾಕ್ಯುಮೆಂಟ್‌ಗಳ CIHL ಗೆ ಎಕ್ಸಿಕ್ಯೂಶನ್ ಮತ್ತು ಡೆಲಿವರಿ, ಮತ್ತು CIHL ನಿಂದ ಸೂಚಿಸಬಹುದಾದಂತಹ ಇತರ ದಾಖಲೆಗಳು, CIHL ಗೆ ತೃಪ್ತಿಕರವಾದ ರೂಪದಲ್ಲಿ ಮತ್ತು ರೀತಿಯಲ್ಲಿ ಇರತಕ್ಕದ್ದು.
- CIHL ಗೆ ಸ್ವೀಕಾರಾರ್ಹವಾಗಿರುವಂತಹ ಶ್ರೇಯಾಂಕದ, CIHL ಪರವಾಗಿ ಭದ್ರತೆಯ ರಚನೆ ಮತ್ತು ಪರಿಪೂರ್ಣತೆ (ಅನ್ವಯಿಸಿದರೆ) ಅಂತಹ ಭದ್ರತೆಯನ್ನು ಒದಗಿಸಿರಬೇಕು ಹಾಗೂ ಎಲ್ಲಾ ಕ್ರಿಯೆಗಳನ್ನು ಇಂತಹ ಭದ್ರತೆಯನ್ನು ಮತ್ತು ನಿಖರತೆಯನ್ನು ಹೊಂದಿರುವಂತೆ ಪೂರ್ಣಗೊಂಡಿರಬೇಕು.
- CIHL ಗೆ ಸಮ್ಮತಿಸಬಹುದಾದಂತೆ CIHL ಪರವಾಗಿ ಅನ್ವಯವಾಗುವಂತೆ ಖಾತರಿದಾರರಿಂದ ಖಾತರಿಗಳನ್ನು ಒದಗಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪೂರ್ಣಗೊಳಿಸಿ ಸಲ್ಲಿಸಿರಬೇಕು.
- ಎಲ್ಲಾ ಮೂಲ ಶೀರ್ಷಿಕೆ ಮತ್ತು ಮಾಲೀಕತ್ವದ ದಾಖಲೆಗಳ ಜೊತೆಗೆ ಮಂಜೂರಾತಿ ಯೋಜನೆ, ಅನುಮತಿ, ಪೂರ್ಣಗೊಳಿಸುವಿಕೆ ಪ್ರಮಾಣಪತ್ರ, ಸಂಬಂಧಪಟ್ಟ ಅಧಿಕಾರಿಗಳಿಂದ ಆಕ್ಸುಪೆನ್ಸಿ ಪ್ರಮಾಣಪತ್ರ (ಅನ್ವಯವಾಗುವಂತೆ), ಮತ್ತು ಎಲ್ಲಾ ಇತರ ದಾಖಲೆಗಳು, ಆಸ್ತಿಗಳಿಗೆ ಸಂಬಂಧಿಸಿದಂತೆ, CIHLಗೆ ಸಂಪೂರ್ಣ ತೃಪ್ತಿಯಾಗುವಂತೆ ಸಲ್ಲಿಸುವುದು.
- CIHL ನ ಏಕೈಕ ಅಭಿಪ್ರಾಯದಲ್ಲಿ, ಸಾಲಗಾರರು ಅಥವಾ ಸಾಲಪಡೆದುಕೊಂಡಿರುವವ(ರು) ಮತ್ತು / ಅಥವಾ ಜಾಮೀನು ನೀಡಿರುವವ (ರು) ಸಾಲದ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಅಸಂಭವವಾಗುವಂತಹ ಯಾವುದೇ ಸಾಮಾನ್ಯ ಅಥವಾ ಯಾವುದೇ ಇತರ ಸಂದರ್ಭಗಳು ಸಂಭವಿಸಿಲ್ಲ ಎಂದು ತೋರಿಸುವಂತಹ ಇನ್ನಿತರ ದಾಖಲೆಗಳು.
- ಸಾಲ ಪಡೆದುಕೊಂಡಿರುವವ(ರು) ಮತ್ತು ಜಾಮೀನುದಾರರು (ಅನ್ವಯವಾಗುವಂತೆ) CIHL ಸಂಪೂರ್ಣ ತೃಪ್ತಿ ಹೊಂದುವಂತೆ, ಯಾವುದೇ ವ್ಯಕ್ತಿ, ಪ್ರಾಧಿಕಾರ ಅಥವಾ ಇತರರ ಎಲ್ಲಾ ಒಪ್ಪಿಗೆಗಳು, ಅನುಮೋದನೆಗಳು ಮತ್ತು ಅನುಮತಿಗಳನ್ನು ಪಡೆಯಬೇಕು. , ಅನ್ವಯವಾಗುವ ಕಾನೂನುಗಳು ಅಥವಾ ಯಾವುದೇ ಒಪ್ಪಂದ ಅಥವಾ ಉಪಕರಣದ ಅಡಿಯಲ್ಲಿ, ಸಾಲವನ್ನು ಪಡೆಯಲು ಮತ್ತು CIHL ಗೆ ತೃಪ್ತಿಕರವಾಗಬಹುದಾದಂತಹ ರೂಪ

ಅರ್ಜಿದಾರ(ರ) ಹೆಸರು : _____

ಖಾತರಿದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

ಮತ್ತು ರೀತಿಯಲ್ಲಿ ಭದ್ರತೆಯನ್ನು ರಚಿಸುವುದಕ್ಕಾಗಿ, ಅವುಗಳಲ್ಲಿ ಯಾವುದಾದರೂ ಅಥವಾ ಅವರ ಯಾವುದೇ ಸ್ವತ್ತುಗಳ ಮೇಲೆ ಸಾಲ ವಿತರಣೆ ನೀಡಲು ಬದ್ಧವಾಗಿದೆ.

ಅವಧಿ ಮೀರಿದ ಬಾಕಿಗಳನ್ನು ವಸೂಲಿ ಮಾಡಲು ಅನುಸರಿಸಬೇಕಾದ ಕಾರ್ಯವಿಧಾನ.

• ಟೆಲಿ - NACH/ECS/ಆಟೋ ಡೆಬಿಟ್ ಆದೇಶದ ತಿರಸ್ಕಾರ ಅಥವಾ ಚೆಕ್‌ಗಳ ಬೌನ್ಸ್‌ಗಾಗಿ ಸಾಲಗಾರ/ಸಹ-ಸಾಲಗಾರರಿಗೆ ಕರೆ ಮಾಡುವುದು. • ಸಾಲಗಾರ / ಸಹ-ಸಾಲಗಾರನ ವಿಳಾಸದಲ್ಲಿ ಕಲೆಕ್ಷನ್ ಪ್ರತಿನಿಧಿಯಿಂದ ಕ್ಷೇತ್ರ ಭೇಟಿ. • 10 ದಿನಗಳ ನೋಟೀಸ್ ಅವಧಿಯೊಂದಿಗೆ ಡೀಫಾಲ್ಟ್ ಘಟನೆ ಸಂಭವಿಸಿದ ನಂತರ ಸಾಲ ಮರುಪಡೆಯುವಿಕೆ ಸೂಚನೆ. • ಅಡಮಾನದ ಜಾರಿಗಾಗಿ 7 ದಿನಗಳ ಸೂಚನೆ ಅವಧಿಯ ನಂತರ ಕಾನೂನು ಕ್ರಮವನ್ನು ಪ್ರಾರಂಭಿಸುವುದು.
--

ವಾರ್ಷಿಕ ಬಾಕಿ ಮೊತ್ತದ ಸ್ಟೇಟ್‌ಮೆಂಟ್:

CIHL ಪ್ರತಿ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜೂನ್ 30 ರೊಳಗೆ ಸಾಲ ಪಡೆದ ಎಲ್ಲಾ ಸಾಲಗಾರರಿಗೆ ಹಿಂದಿನ ಹಣಕಾಸು ವರ್ಷದ ವಾರ್ಷಿಕ ಆದಾಯ ತೆರಿಗೆ ಪ್ರಮಾಣಪತ್ರದ ಜೊತೆಗೆ ವಾರ್ಷಿಕ ಬಾಕಿ ಉಳಿದಿರುವ ಸ್ಟೇಟ್‌ಮೆಂಟ್ ಅನ್ನು ನೀಡುತ್ತದೆ.

ಗ್ರಾಹಕರ ಸೇವೆಗಳು:

ಸಾಲಗಾರರು ಈ ಕೆಳಗೆ ನೀಡಲಾದ ಸೇವೆಗಳನ್ನು CIHL ಕೆಳಗೆ ನೀಡಿರುವ ವಿವರಗಳ ಮೂಲಕ ಸಂಪರ್ಕಿಸಬಹುದು:

ಶಾಖೆಗೆ ಭೇಟಿ ನೀಡುವ ಸಮಯ	ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:00 ರಿಂದ ಸಂಜೆ 6:30 ರವರೆಗೆ (ಎಲ್ಲಾ ಶನಿವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತದೆ)
ಗ್ರಾಹಕ ಸೇವೆಯ ವಿವರಗಳು	1. ನಿಮಗೆ ಸಮೀಪದಲ್ಲಿರುವ ಶಾಖೆಯ ವ್ಯವಸ್ಥಾಪಕರು/ಶಾಖೆಯ ಇನ್‌ಚಾರ್ಜ್ ಅನ್ನು ಸಂಪರ್ಕಿಸಿ. 2. ನಮ್ಮ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ:- +91-022-45036000 3. ನೀವು ನಮ್ಮ ಗ್ರಾಹಕ ಕೇರ್ ಇಮೇಲ್ ಐಡಿ customercare@capitalindia.com ಗೆ ಸಹ ಬರೆಯಬಹುದು

ಗ್ರಾಹಕರು ದೂರು ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ:

ಮಟ್ಟ 1 (ಪ್ರಾಥಮಿಕ ಮಟ್ಟ)	ತಮ್ಮ ಕುಂದುಕೊರತೆಗಳನ್ನು ಪರಿಹಾರಕ್ಕಾಗಿ, ಅರ್ಜಿದಾರರು/ಸಾಲಗಾರರು customercare@capitalindia.com ಗೆ ಇಮೇಲ್ ಮಾಡಬಹುದು ಅಥವಾ +91-022-45036000 ಗೆ ಕರೆ ಮಾಡಬಹುದು. ನಿಮ್ಮ ಸಂವಹನವನ್ನು ಸ್ವೀಕರಿಸಿದ 7 ದಿನಗಳಲ್ಲಿ ನೀವು ಸ್ವೀಕೃತಿ ಪುರಾವೆ / ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತೀರಿ.
ಮಟ್ಟ 2 (ದ್ವಿತೀಯ ಮಟ್ಟ)	ಒದಗಿಸಿದ ನಿರ್ಣಯದಿಂದ ನೀವು ತೃಪ್ತರಾಗದಿದ್ದರೆ ಅಥವಾ 15 ಕೆಲಸದ ದಿನಗಳಲ್ಲಿ ನೀವು ಯಾವುದೇ ಪ್ರತಿಕ್ರಿಯೆಯನ್ನು ಪಡೆಯದಿದ್ದರೆ, ನಮ್ಮನ್ನು ಸಂಪರ್ಕಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ ನೋಡಲ್ ಅಧಿಕಾರಿ - ದಿನೇಶ್ ಹಡ್ಕರ್ ಹಂತ -20, ಬಿರ್ಲಾ ಅರೋರಾ, ಡಾ. ಅನ್ನಿ ಬೆಸೆಂಟ್ ರಸ್ತೆ, ವೊರ್ಲಿ, ಮುಂಬೈ - 400030 service@capitalindia.com
ಮಟ್ಟ 3 (ತೃತೀಯ ಮಟ್ಟ)	ಒದಗಿಸಿದ ಪರಿಹಾರದಿಂದ ನೀವು ತೃಪ್ತರಾಗದಿದ್ದರೆ ಅಥವಾ 15 ಕೆಲಸದ ದಿನಗಳಲ್ಲಿ ನೀವು ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದರೆ, ದೂರು ಪರಿಹಾರ ಸೆಲ್ ಅನ್ನು ಸಂಪರ್ಕಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ ದೂರು ಪರಿಹಾರ ಸೆಲ್.ನಿಯಂತ್ರಣ ಮತ್ತು ಮೇಲ್ವಿಚಾರಣೆ ಇಲಾಖೆ. ರಾಷ್ಟ್ರೀಯ ವಸತಿ ಬ್ಯಾಂಕ್. 4 ನೇ ಮಹಡಿ, ಕೋರ್ 5A, ಇಂಡಿಯಾ ಹ್ಯಾಬಿಟಾಟ್ ಸೆಂಟರ್, ಲೋಧಿ ರಸ್ತೆ. ನವದೆಹಲಿ - 110 003. https://grids.nhbonline.org.in/

ಅರ್ಜಿದಾರ(ರ) ಹೆಸರು : _____

ಖಾತೆದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____

ನಮ್ಮ ಶಾಖೆಗೆ ಭೇಟಿ ನೀಡುವ ಮೂಲಕ ಮತ್ತು ನಿಮ್ಮ ವಿನಂತಿಯನ್ನು ಸಲ್ಲಿಸುವ ಮೂಲಕ ನೀವು ಈ ಕೆಳಗಿನ ದಾಖಲೆಗಳನ್ನು ಸಂಗ್ರಹಿಸಬಹುದು; ಇದಕ್ಕಾಗಿ ಟೈಮ್‌ಲೈನ್‌ಗಳನ್ನು ಉಲ್ಲೇಖಿಸಲಾಗಿದೆ:

ಕ್ರ.ಸಂ.	ವಹಿವಾಟುಗಳು	ಸಮಯ ನಿಯಮಗಳು
1	ಸಾಲದ ಖಾತೆ ಸ್ಟೇಟ್‌ಮೆಂಟ್	7 ಕೆಲಸದ ದಿನಗಳಲ್ಲಿ
2	ಮಾಲಕತ್ವ ದಾಖಲೆಗಳ ಫೋಟೋಕಾಪಿ	15 ಕೆಲಸದ ದಿನಗಳಲ್ಲಿ
3	EMI ಯ ಪಾವತಿ ರಸೀದಿ	ಕೌಂಟರ್‌ನಲ್ಲಿ
4	ಅವಧಿಗೆ ಮುಂಚೆ ಸಾಲದ ಮುಕ್ತಾಯ	14 ಕೆಲಸದ ದಿನಗಳಲ್ಲಿ
5	ಸಾಲವನ್ನು ಮುಚ್ಚಿದಾಗ ಮೂಲ ದಾಖಲೆಯ ವಾಪಸಾತಿ	30 ಕೆಲಸದ ದಿನಗಳಲ್ಲಿ
6	ನಿರಾಕ್ಷೇಪಣಾ ಪ್ರಮಾಣಪತ್ರ	30 ಕೆಲಸದ ದಿನಗಳಲ್ಲಿ

** ಗ್ರಾಹಕರು FCL/LOD ಗಾಗಿ ವಿನಂತಿಯನ್ನು ಮಾಡಿದ್ದರೆ, ಕ್ಯಾಪಿಟಲ್ ಇಂಡಿಯಾ ಹೋಮ್ ಲೋನ್ಸ್ ಲಿಮಿಟೆಡ್ ಶಾಖೆಯಲ್ಲಿ ವಿನಂತಿಸಿದ ದಿನಾಂಕದಿಂದ 14 ಕೆಲಸದ ದಿನಗಳಲ್ಲಿ ಕಂಪನಿಯು FCL/ LOD ಅನ್ನು ಹಸ್ತಾಂತರಿಸಲು TAT ವಿನಂತಿಯನ್ನು ಪ್ರಕ್ರಿಯೆಗೊಳಿಸಲು ವಿವರಗಳು / ಸ್ಪಷ್ಟೀಕರಣಗಳನ್ನು ಪಡೆಯಲು ಗ್ರಾಹಕರನ್ನು ಸಂಪರ್ಕಿಸುತ್ತದೆ.

** ಅವಧಿಗೆ ಮುಂಚೆ ಸಾಲದ ಮುಕ್ತಾಯ ಚೆಕ್/NEFT/RTGS ಸಂಗ್ರಹವನ್ನು ಶಾಖೆಯಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 6:30 ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮಾಡಲಾಗುತ್ತದೆ (ಎಲ್ಲಾ ಶನಿವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲಾಗಿರುತ್ತದೆ)

** ಸಾಲದ ಮುಕ್ತಾಯದ ನಂತರ ಅಸ್ತಿ ಡಾಕ್ಯುಮೆಂಟ್‌ಗಳು ಸಾಲವನ್ನು ಮುಚ್ಚುವ ದಿನಾಂಕದಿಂದ 30 ಕೆಲಸದ ದಿನಗಳಲ್ಲಿ ಸಾಲಗಾರ (ರಿಗೆ) ಹಸ್ತಾಂತರಿಸಲ್ಪಡುತ್ತವೆ.

MIT Cಯಲ್ಲಿನ ವಿಷಯಗಳ ಯಾವುದೇ ಪರಿಷ್ಕರಣೆ / ಸೇರ್ಪಡೆಗಳನ್ನು ಕಾಲಕಾಲಕ್ಕೆ <https://capitalindiahomeloans.com/> ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಗ್ರಾಹಕರು ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ ಮತ್ತು ಅಂತಹ ಯಾವುದೇ ಬದಲಾವಣೆಗಳು ಅಥವಾ ವ್ಯತ್ಯಾಸಗಳ ಬಗ್ಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬಹುದು.

ಮೇಲಿನ ನಿಯಮಗಳು ಮತ್ತು ಷರತ್ತುಗಳನ್ನು ಸಾಲಗಾರ(ರು) ಓದಿದ್ದಾರೆ ಅಥವಾ ಸಾಲಗಾರ(ರು)ಗೆ ಓದಿ ಹೇಳಲಾಗಿದೆ ಮತ್ತು ಸಾಲಗಾರ(ರು) ಅರ್ಥಮಾಡಿಕೊಂಡಿದ್ದಾರೆ. "ನಾವು ಮೂಲ MITC ಮತ್ತು ಸಾಲ ಒಪ್ಪಂದವನ್ನು ಸ್ವೀಕರಿಸಿದ್ದೇವೆ"

ಕ್ಯಾಪಿಟಲ್ ಇಂಡಿಯಾ ಹೋಮ್ ಲೋನ್ಸ್ ಲಿಮಿಟೆಡ್

ಒಪ್ಪಿಕೊಂಡಿರುವವರು

ಅಧಿಕೃತ ಸಹಿ

ಸಾಲಗಾರ(ರು)

ದಿನಾಂಕ:

ಅರ್ಜಿದಾರ(ರ) ಹೆಸರು : _____

ಖಾತೆದಾರ(ರ) ಹೆಸರು : _____

ಸಹಿ: _____

ಅಧಿಕೃತ ಸಹಿ (CIHL): _____